



ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ


ಮಾಹಿತಿ ಹಕ್ಕು ಕಾಯ್ದೆ - 2005 ಸೆಕ್ವನ್‌ 4(1) (ಬಿ) ರ ಅನ್ವಯ ಪ್ರಕಟಿಸಿದ್ದು

- ಅರೋಗ್ಯಾಧಿಕಾರಿ (ಪಶ್ಚಿಮ) ಕ್ಲಿನಿಕಲ್ ಕಫೇರಿಯ ರಚನೆ, ಕಾರ್ಯಾಗಳು ಮತ್ತು ಕರ್ತವ್ಯಗಳ ವಿವರ

ಅ. ✓ ಕಫೇರಿಯ ಹೆಸರು :

ಅರೋಗ್ಯಾಧಿಕಾರಿ (ಪಶ್ಚಿಮ) ಕ್ಲಿನಿಕಲ್
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ
ದಾಸಪ್ಪ ಹೆರಿಗೆ ಆಸ್ತ್ರೀ ಆವರಣ 2ನೇ ಮಹಡಿ
ಎಸ್.ಜೆ.ಪಿ ರಸ್ ಬೆಂಗಳೂರು-560002
ದೂರವಾಣಿ ಸಂಖ್ಯೆ: 080- 22975656

ಆ. ✓ ರಚನೆ :



ಕಾರ್ಯಗಳ ಮತ್ತು ಕರ್ತವ್ಯಗಳು:

ಆರೋಗ್ಯ ವೈದ್ಯಕೀಯ ಇಲಾಖೆಯು ಬ್ರಹ್ಮ ಬೆಂಗಳೂರು ಮಹಾನಗರ ಹಾಲಿಕೆಯಲ್ಲಿ ಒಂದು ಪ್ರಮುಖವಾದ ಇಲಾಖೆಯಾಗಿರುತ್ತದೆ. ಈ ಕಭೇರಿಯ ವ್ಯಾಪ್ತಿಯಲ್ಲಿ 2 (ಎರಡು) ರೆಫರಲ್ ಆಸ್ತ್ರೆಗಳಿರುತ್ತವೆ.

1. ಶ್ರೀರಾಮಪುರ ರೆಫರಲ್ ಆಸ್ತ್ರೆ

2. ಹೊಸಹಳ್ಳಿ ರೆಫರಲ್ ಆಸ್ತ್ರೆ

ಮೊದಲನೇಯದಾಗಿ ಶ್ರೀರಾಮಪುರ ರೆಫರಲ್ ಆಸ್ತ್ರೆಯ ವ್ಯಾಪ್ತಿಯಲ್ಲಿನ ಹೆರಿಗೆ ಆಸ್ತ್ರೆಗಳ ವಿವರ ಇಂತಿದೆ 1. ಯಶವಂತಪುರ ಹೆರಿಗೆ ಆಸ್ತ್ರೆ 2. ಕಾಟನ್ ಪೇಟೆ ಹೆರಿಗೆ ಆಸ್ತ್ರೆ 3. ಮನವರ್ತ ಪೇಟೆ ಹೆರಿಗೆ ಆಸ್ತ್ರೆ 4. ಗಂಗಾನಗರ ಹೆರಿಗೆ ಆಸ್ತ್ರೆ 5. ಮನಿರಿಡ್ಡಿ ಪಾಳ್ಯ ಹೆರಿಗೆ ಆಸ್ತ್ರೆ

ಎರಡನೇಯದಾಗಿ ಹೊಸಹಳ್ಳಿ ರೆಫರಲ್ ಆಸ್ತ್ರೆಯ ವ್ಯಾಪ್ತಿಯಲ್ಲಿನ ಹೆರಿಗೆ ಆಸ್ತ್ರೆಗಳ ವಿವರ ಇಂತಿದೆ 1. ರಾಜಾಜಿ ನಗರ ಹೆರಿಗೆ ಆಸ್ತ್ರೆ 2. ನಂದಿನಿ ಲೋಟಿಕ್ಸ ಹೆರಿಗೆ ಆಸ್ತ್ರೆ 3. ಮೂಡಲ ಪಾಳ್ಯ ಹೆರಿಗೆ ಆಸ್ತ್ರೆ 4. ಮಾಗಡಿ ರಸ್ತೆ ಹೆರಿಗೆ ಆಸ್ತ್ರೆ

ಮಾನ್ಯ ಅಯುಕ್ತರು ರವರ ಆದೇಶದ ಸಂಖ್ಯೆ ಬಿ12(1)ಪಿಆರ್/394/2010-11 ದಿನಾಂಕ: 05-07-2010 ರ ಆದೇಶದ ರೀತ್ಯಾ

1. “ಸಿ” ಮತ್ತು “ಡಿ” ವ್ಯಂದದ ನೌಕರರುಗಳಿಗೆ 3 ರಿಂದ 5 ವರ್ಷಗಳವರೆಗೆ ಹಾಗೂ 5 ವರ್ಷಗಳಿಗೂ ಮೇಲ್ಪಣಪ್ಪಿ ಅವಧಿಗೆ ತಡೆ ಹಿಡಿಯಲಾದ ವಾರ್ಷಿಕ ವೇತನ ಬಡ್ಡಿಗಳನ್ನು ಕಾಲ ವಿಳಂಬ ಮನ್ಯ ಮಾಡಿ ಮಂಜೂರು ಮಾಡುವ ಅಧಿಕಾರ
2. “ಸಿ” ಮತ್ತು “ಡಿ” ವ್ಯಂದದ ನೌಕರರುಗಳಿಗೆ ಸ್ಥಿತ ವೇತನ ಬಡ್ಡಿ ಮಂಜೂರು ಮಾಡುವ ಅಧಿಕಾರ
3. “ಸಿ” ಮತ್ತು “ಡಿ” ವ್ಯಂದದ ನೌಕರರುಗಳಿಗೆ 30 ದಿನಗಳ ಗಳಿಕೆ / ಪರಿವರ್ತಿತ ರಚೆಯನ್ನು ಮಂಜೂರು ಮಾಡುವ ಅಧಿಕಾರ
4. “ಸಿ” ಮತ್ತು “ಡಿ” ವ್ಯಂದದ ನೌಕರರುಗಳಿಗೆ 30 ದಿನಗಳ ಗಳಿಕೆ ರಚೆ ನಗದೀಕರಿಸಲು ಮಂಜೂರಾತಿ ನೀಡುವ ಅಧಿಕಾರ
5. “ಬಿ”, “ಸಿ” ಮತ್ತು “ಡಿ” ವ್ಯಂದದ ಅಧಿಕಾರಿ / ನೌಕರರುಗಳಿಗೆ 10 ವರ್ಷಗಳ ಕಾಲಮಿತಿ ವೇತನ ಬಡ್ಡಿ, 15 ವರ್ಷಗಳ ವಿಶೇಷ ಕಾಲಮಿತಿ ವೇತನ ಶ್ರೇಣಿ ಮತ್ತು 20 ವರ್ಷಗಳ ಹಜ್ಜ್ವವರಿ ವೇತನ ಬಡ್ಡಿಗಳನ್ನು ಮಂಜೂರು ಮಾಡುವ ಅಧಿಕಾರ
6. ವಲಯ ವ್ಯಾಪ್ತಿಯಲ್ಲಿನ ರೆಫರಲ್ ಆಸ್ತ್ರೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅಂಬಲೇನ್ಸ್ ವಾಹನಗಳ ದುರಸ್ತಿಗಳಿಗೆ ಸಂಬಂಧಿಸಿದರೆ ರೂ. 25000/- ಗಳ ಆಡಳಿತಾತ್ಮಕ ಮಂಜೂರಾತಿ ನೀಡುವ ಅಧಿಕಾರ
7. ಎ.ಬಿ.ಸಿ ಮತ್ತು “ಡಿ” ವ್ಯಂದದ ಅಧಿಕಾರಿ / ನೌಕರರ ಸಂತಾನ ಹರಣ ಶಸ ಚಿಕಿತ್ಸೆಗೆ ಒಳಪಟ್ಟವರಿಗೆ ವಿಶೇಷ ವೈಯಕ್ತಿಕ ವೇತನ ಬಡ್ಡಿ ಹಾಗೂ ಗಭರಪಾತ ಮತ್ತು ಹೆರಿಗೆ ರಚೆಯನ್ನು 1958 ರ ಕೆ.ಸಿ.ಎಸ್.ಆರ್. ನಿಯಮಾವಳಿಗಳ ಅಡಿಯಲ್ಲಿ ಪರಿಶೀಲಿಸಿ ಮಂಜೂರಾತಿಗಾಗಿ ತಿಥಾರಸ್ತು ಮಾಡುವ ಅಧಿಕಾರ

2. ಅಧಿಕಾರಿ ಮತ್ತು ಶಿಭೂಂದಿಗಳ ಅಧಿಕಾರಗಳ ಮತ್ತು ಕರ್ತವ್ಯಗಳು:

- **ಡಾ/ ಕೆ.ಇ.ಮಂಜೂದಿಕಾರಿ (ಪ್ರತೀಮು) ಕ್ಲಿನಿಕಲ್ :** - ಆರೋಗ್ಯ ವೈದ್ಯಕೀಯ ಇಲಾಖೆಯ ಪ್ರತೀಮು ವಲಯದ ಮುಖ್ಯಸ್ಥರಾಗಿರುತ್ತಾರೆ. ಕಾಯ್ದಿಯಲ್ಲಿ ಪ್ರದರ್ಶನಾದ ಎಲ್ಲಾ ಅಧಿಕಾರವನ್ನು ಹೊಂದಿರುತ್ತಾರೆ ಹಾಗೂ ಪ್ರತೀಮು ವಲಯದ ಎಲ್ಲಾ ರೆಫರಲ್ ಆಸ್ತ್ರೆ. ಹೆರಿಗೆ ಆಸ್ತ್ರೆಗಳ ಮೇಲ್ಪಣಿಕಾರಕೆ ಮತ್ತು ನಿಯಂತ್ರಣದ ಅಧಿಕಾರವನ್ನು ಹೊಂದಿರುತ್ತಾರೆ.
 - **ಎನ್.ಆರ್ಥ್ರ ಪರಮಾರ(ಪ್ರದ.ಸ) :** - ಶ್ರೀರಾಮಪುರ ಹಾಗೂ ಹೊಸಹಳ್ಳಿ ರೆಫರಲ್ ಆಸ್ತ್ರೆ ವಲಯಕ್ಕೆ ಸಂಬಂಧಪಟ್ಟಂತೆ ವೈದ್ಯಕೀಯ ವಚ್ಚೆ ಮರುಪಾವತಿಗಾಗಿ ಹಾಗೂ ಇನ್ನಿತರ ಸೌಲಭ್ಯಗಳಿಗಾಗಿ ಈ ಕಭೇರಿಗೆ ಬರುವಂತಹ ಕಡತಗಳನ್ನು ಸಹಿಗಾಗಿ ಮೇಲಾಧಿಕಾರಿಯವರಿಗೆ ಮಂಡಿಸುವುದು, ಕಭೇರಿಯ ಲೇಖಿನಾ ಸಾಮರ್ಗಿಣ್ಯ ಹಾಗೂ ಇನ್ನಿತರೆ ರಿಜಿಸ್ಟ್ರೇಷನ್ಸನ್ನು ನಿರ್ವಹಿಸುವುದು, ಶ್ರೀ ರಾಮಪುರ ಹಾಗೂ ಹೊಸಹಳ್ಳಿ ರೆಫರಲ್ ಆಸ್ತ್ರೆಗೆ ಸಂಬಂಧಪಟ್ಟ ರವಾನೆಯ ವಹಿಗಳನ್ನು ನಿರ್ವಹಿಸುವುದು, ಅಧಿಕಾರಿಗಳು ಸೂಚಿಸುವಂತಹ ಕಭೇರಿಯ ಇತರೆ ಕೆಲಸ ಕಾರ್ಯಗಳನ್ನು ನಿರ್ವಹಿಸುವುದು, ಈ ಕಭೇರಿಗೆ ಸಂಬಂಧ ಪಡುವ ಮಾಹಿತಿ ಹಕ್ಕು ಕಾಯ್ದಿಯ ಮೇರೆಗೆ ಹೋರಲಾಗುವ ಪ್ರತ್ಯೇಗಳಿಗೆ ಉತ್ತರಿಸುವುದು.
 - **ಶ್ರೀ ಶಿವಣಿ (ದ್ವಿದ.ಸ) :** - ಆರೋಗ್ಯಾಧಿಕಾರಿ (ಪ) ಕ್ಲಿನಿಕಲ್ ರವರ ಕಭೇರಿಗೆ ಬರುವಂತಹ ಟಪಾಲುಗಳನ್ನು ಪ್ರಷ್ಟವಾಗಿ ಪರಿಶೀಲಿಸಿ ಸ್ವೀಕೃತಿ ಮಾಡುವುದು, ಹಾಗೂ ಪ್ರತಿ ದಿನದ ಸ್ವೀಕೃತಿಯಲ್ಲಿ ಅತಿ ಜರೂರು ಮತ್ತು ಮಾಹಿತಿ ಹಕ್ಕು ಕಾಯ್ದಿಯ ಬಗ್ಗೆ ಕಂಡುಬಂದಲ್ಲಿ ಕಭೇರಿಯ ಮೇಲಾಧಿಕಾರಿಗಳ ಗಮನಕ್ಕೆ ಅತಿ ಜರೂರಾಗಿ ವರದಿ ಸಲ್ಲಿಸುವುದು ಹಾಗೂ ಪ್ರತಿ ದಿನದ ಜೆಪುನ್ ಗುನ್ಯ ವಿವರವನ್ನು ಅಧಿಕೃತಕರುಗಳಿಂದ ಪಡೆದು ಕ್ರಾಡೀಕರಿಸಿ ಕಭೇರಿಯ ಮೇಲಾಧಿಕಾರಿಗಳ ರೂಪವಿನೆಂದಿಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸಲ್ಲಿಸುವುದು ಹಾಗೂ ಮೇಲಾಧಿಕಾರಿಗಳು ಸೂಚಿಸುವಂತಹ ಕಭೇರಿಯ ಇನ್ನಿತರೆ ಕೆಲಸ ಕಾರ್ಯಗಳನ್ನು ನಿರ್ವಹಿಸುವುದು.
- [ಸಂಖ್ಯೆ: ಸಕಂಪ(ಕೆನ್)ಪಿಆರ್/115/09-10 ದಿನಾಂಕ: 31-03-2010 ರ ಭಾರತ ಜನರಾತಿ-2011 ರ ಸಂಬಂಧ ತರಬೇತಿಗೆ ಹಾಜರಾಗುವ ಬಗ್ಗೆ 169 ಜೆಕ್ಕಪೇಟೆ ವಿಧಾನಸಭಾ ಕ್ಷೇತ್ರ ಅಧಿಕಾರಿ ಹಾಗೂ ಸಹಕಂಡಾಯ ಅಧಿಕಾರಿ

ಕರ್ನಾಟಕ ಸರ್ಕಾರ ಉಪವಿಭಾಗ ರವರು ಪತ್ರದ ಮೂಲಕ ಈ ಕಬ್ರೇರಿಗೆ ದಿನಾಂಕ:09-04-2010ರಂದು ಭಾರತ ಜನರಾಜೀ-2011ರ ಸಂಬಂಧವಾಗಿ ಮೇಲ್ಮೊಳ್ಳಿಸಲಾರು/ಗೊತ್ತಿದಾರರಾಗಿ ನಿಯೋಜಿಸಲಾಗಿರುತ್ತದೆ ಎಂಬುದಾಗಿ ಪತ್ರ ಸಲ್ಲಿಸಿರುತ್ತಾರೆ]

- ಶ್ರೀ ಎಂ.ಬೆ.ನಾಗೇಶ್ (ಜಾಲಕ) :- ಅರ್ಥಾತ್ ಕಬ್ರೇರಿಗೆ (ಪ) ಕ್ಲೈನ್‌ಲ್ ರವರ ಕಬ್ರೇರಿಯಲ್ಲಿ ವಾಹನ ಜಾಲಕರಾಗಿ ಕಾರ್ಯ ನಿರ್ವಹಿಸುತ್ತಿರುತ್ತಾರೆ. ಹಾಗೂ ಈ ವಾಹನಕ್ಕೆ ಸಂಬಂಧಿಸಿದಂತೆ ವಹಿಗಳಲ್ಲಿ ಕಾರಿನ ಮಾಹಿತಿಯನ್ನು ನಮೂದಿಸಲಾಗುತ್ತದೆ.
- ಶ್ರೀಮತಿ ರಂಗಮೃತ (ಜವಾನ) :- ಅರ್ಥಾತ್ ಕಬ್ರೇರಿಗೆ (ಪ) ಕ್ಲೈನ್‌ಲ್ ರವರ ಕಬ್ರೇರಿಯನ್ನು ಪ್ರತಿದಿನ ಸ್ವಚ್ಚಗೊಳಿಸುವುದು, ಕಬ್ರೇರಿಗೆ ಸಂಬಂಧಪಟ್ಟ ದೂರವಾಣಿ, ಟಪಾಲು, ರವಾನೆ ಕಾರ್ಯಗಳು ಹಾಗೂ ಮೇಲಾಧಿಕಾರಿಗಳು ಸೂಚಿಸುವಂತಹ ಕಬ್ರೇರಿಯ ಇನ್‌ತರ್ ಕೆಲಸ ಕಾರ್ಯಗಳನ್ನು ನಿರ್ವಹಿಸುವುದು.
- ಶ್ರೀ ಎಂ.ಬೆ.ನಾಗೇಶ್ (ಜವಾನ) :- ಅರ್ಥಾತ್ ಕಬ್ರೇರಿಗೆ (ಪ) ಕ್ಲೈನ್‌ಲ್ ರವರ ಕಬ್ರೇರಿಯನ್ನು ಪ್ರತಿದಿನ ಸ್ವಚ್ಚಗೊಳಿಸುವುದು, ಕಬ್ರೇರಿಗೆ ಸಂಬಂಧಪಟ್ಟ ದೂರವಾಣಿ, ಟಪಾಲು, ರವಾನೆ ಕಾರ್ಯಗಳು ಹಾಗೂ ಮೇಲಾಧಿಕಾರಿಗಳು ಸೂಚಿಸುವಂತಹ ಕಬ್ರೇರಿಯ ಇನ್‌ತರ್ ಕೆಲಸ ಕಾರ್ಯಗಳನ್ನು ನಿರ್ವಹಿಸುವುದು.

3. ಮೇಲ್ಮೊಳ್ಳಿಸಿರುತ್ತಿರುವ ಹೊಣಕಾರಿಕೆಯ ಮಾರ್ಗಗಳು ಸೇರಿದಂತೆ ತೀವ್ರಾನ ತೆಗೆದುಕೊಳ್ಳಲು ಪ್ರಕ್ರಿಯೆಯಲ್ಲಿ ಅನುಸರಿಸಬೇಕಾದ ಕಾರ್ಯವಿಧಾನಗಳು

ನೌಕರರುಗಳಿಗೆ ಲಭ್ಯವಿರುವ ಸೇವಾ ಸರ್ವಲಕ್ಷ್ಯಗಳ ಮಂಜೂರಾತಿ ಬಗ್ಗೆ ಈ ಕಬ್ರೇರಿಗೆ ಬರುವಂತಹ ಕಡತಗಳನ್ನು ಕನಾರಟಕ ಸರ್ಕಾರ ಸೇವಾ ನಿಯಮಗಳ ಅಡಿಯಲ್ಲಿ ಪರಿಶೀಲಿಸಿ ನಿಗದಿತ ಸಮಯದೊಳಗೆ ಕಡತಗಳನ್ನು ಮೇಲಾಧಿಕಾರಿಗಳ ಅವಗಾಹನೆಗೆ ಹಾಗೂ ಮುಂದಿನ ಆದೇಶಕ್ಕೆ ಮಂಡಿಸುವುದು ಹಾಗೂ ಮೇಲಾಧಿಕಾರಿಗಳ ಆದೇಶದಂತೆ ಮುಂದಿನ ಸೂಕ್ತ ಕ್ರಮ ವಹಿಸುವುದು.

4. ಕಾರ್ಯನಿರ್ವಹಿಸುವುದಲ್ಲಿ ಅನುಸರಿಸುವ ಮಾನದಂಡಗಳು:

ಕನಾರಟಕ ಸರ್ಕಾರ ನೌಕರರ (ವೈದ್ಯಕೀಯ ಹಾಜರಾತಿ) ನಿಯಮಗಳು 1963 ಹಾಗೂ ಕನಾರಟಕ ಸರ್ಕಾರ ಸೇವಾ ನಿಯಮಗಳ ಅಡಿಯಲ್ಲಿ ನಿಗದಿಪಡಿಸಿರುವ ಮಾನದಂಡಗಳು ಮತ್ತು ಮಾನ್ಯ ಆಯುಕ್ತರು ಕಾಲಕಾಲಕ್ಕೆ ನೀಡುವ ಸೂಚನೆಗಳನ್ನು ಪಾಲಿಸಿ ಕ್ರಮ ವಹಿಸುವುದು.

5. ಅದರ ಕಾರ್ಯಗಳನ್ನು ನೇರವೇರಿಸುವುದಕ್ಕಾಗಿ ಅದು ಹೊಂದಿರುವ ಅಥವಾ ದರ ನಿಯಂತ್ರಣದಲ್ಲಿರುವ ಅಥವಾ ಅದರ ಉದ್ದೇಶಿಗಳು ಬಳಸುವ ನಿಯಮಗಳು ಅನುಸಂಖ್ಯೆಗಳು, ಕೈಪಿಡಿಗಳು ಮತ್ತು ಧಾರ್ವಿಲೆಗಳು

1. ಕನಾರಟಕ ಸರ್ಕಾರ ಸೇವಾ ನಿಯಮಗಳು (ಕೆ.ಎ.ಎಸ್.ಆರ್) 2. ಕನಾರಟಕ ಆರ್ಥಿಕ ಸಂಪಿತೆ (ಕೆ.ಎಫ್.ಆರ್) 3. ಕನಾರಟಕ ವಿಜಾನೆ ಸಂಪಿತೆ (ಕೆ.ಟಿ.ಆರ್) 4. ಸಾದಿಲ್ಲಾರು ವೆಚ್ಚದ ಕೈಪಿಡಿ (ಎಂ.ಕೆ.ಆರ್) 5. ಬಜೆಟ್ ಕೈಪಿಡಿ (ಬಿ.ಎಂ) 6. ಮಾಹಿತಿ ಹಕ್ಕು ಅಧಿನಿಯಮ, 2005 (ಆರ್.ಟಿ.ಎಂ) 7. ಕನಾರಟಕ ರಾಜ್ಯ ಪತ್ರ - ವೈದ್ಯಕೀಯ ವೆಚ್ಚದ (ಧರಪಟ್ಟಿಯ ಮುಸ್ತಕ) 8. ಕನಾರಟಕ ನಾಗರಿಕ ಸೇವಾ (ಪರಿಷ್ಕತ ವೇತನ) ನಿಯಮಗಳು-2008 ರಲ್ಲಿ ನಿಗದಿಪಡಿಸಿರುವ ಮಾನದಂಡಗಳು ಹಾಗೂ ಮಾನ್ಯ ಆಯುಕ್ತರು ನೀಡುವ ಸೂಚನೆಗಳನ್ನು ಪಾಲಿಸುವುದು.

6. ಇಲಾಖೆ ಹೊಂದಿರುವ ಅಥವಾ ಅದರ ನಿಯಂತ್ರಣದಲ್ಲಿರುವ ದಸ್ತಾವೇಚುಗಳ ಪ್ರವರ್ಗಗಳ ವಿವರಪಟ್ಟಿ

'A' Paper Permanent	'B' Papers 30 years	'C' Papers 10 years	'D' Papers 5 years	'E' Papers 1 year
1 ಮುಖ್ಯವಾದ ಆದೇಶಗಳು	-	-	ಎ.ಆರ್. ಮುಸ್ತಕಗಳು	ದೂರ ಕಡತಗಳು
2 ಸುತ್ತೋಳಗಳು			ಟಪಾಲ್ ಮುಸ್ತಕಗಳು	ಮಾಹಿತಿ ಹಕ್ಕುಕಾರ್ಯದ ಕಡತಗಳು
3 ಸ್ವಾಕ್ಷರ ಮುಸ್ತಕ			ಹಾಜರಾತಿ ಮುಸ್ತಕ	
4			ಸಾದಿಲ್ಲಾರು ವಹಿ	ಸಾಂದರ್ಭಿಕ ರಜೆ ವಹಿ
5			ಇಂಡೆಂಟ್ ಮುಸ್ತಕ	ರಜಾ ಮಂಜೂರಾತಿ ಕಡತಗಳು
6			ಲಾಗ್ ಮುಸ್ತಕ	
7				
8				

7. ಅದರ ಕಾರ್ಯಾಂಗ ನೀತಿಯ ರಚನೆ ಅಥವಾ ಅದರ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಸಾರ್ವಜನಿಕರೊಡನೆ ಸಮಾಲೋಚಿಸಲು ಅಥವಾ ಅವರ ಪ್ರಾತಿನಿಧಿವಿರುವಂತೆ ಮಾಡಲು ಇರುವಂತಹ ಯಾವುದೇ ವ್ಯವಸ್ಥೆಯ ವಿವರಗಳು ಯಾವುದು ಇಲ್ಲ

8. ಮಂಡಳಿಗಳು, ಪರಿಪಶ್ಚಾತ್ಕಾರ, ಸಮಿತಿಗಳು ಅಥವಾ ಇತರೆ ನಿಕಾಯಗಳು ಮತ್ತು ಅದರ ಭಾಗವಾಗಿ ಅಥವಾ ಅದರ ಸಲಹೆಯ ಉದ್ದೇಶಕ್ಕಾಗಿ ರಚಿತವಾದ ಇಬ್ಬರು ಅಥವಾ ಹೆಚ್ಚು ವ್ಯಕ್ತಿಗಳನ್ನೂ ಲೋಂಡೆ ಮಂಡಳಿಗಳು, ಪರಿಪಶ್ಚಾತ್ಕಾರ ಸಮಿತಿಗಳ ಮತ್ತು ಇತರೆ ಸಾರ್ವಜನಿಕರಿಗೆ ಮುಕ್ತವಾಗಿರುತ್ತವೆಯೇ ಅಥವಾ ಅಂತಹ ಸಭೆಗಳ ನಡವಳಿಗಳು ಸಾರ್ವಜನಿಕರಿಗೆ ದೋರೆಯುತ್ತವೆಯೇ ಎಂಬುದರ ವಿವರ ಹಣ್ಣಿ

ಯಾವುದು ಇಲ್ಲ

9. ಅಧಿಕಾರಿ ಮತ್ತು ಶಿಬ್ಬಂದಿ ವರ್ಗದವರ ನಿರ್ದೇಶಿಕೆ.

ಕ್ರ ಸಂ	ಹೆಸರು ಮತ್ತು ಘಟ್ಟದೆ	ಕಫೇರಿಯ ವಿಳಾಸ	ದೂರವಾಣಿ
1	ಡಾ॥ ಕೆ.ಜ.ಮಂಡಪಳ ಅರೋಗ್ಯಾರ್ಥಿಕಾರಿ (ಪ್ರಾಚೀಮ) ತ್ವನಿಕಲ್		
2	ಶ್ರೀ ಎನ್.ಅರುಣಾಪ್ತಮಾರ್ ಪ್ರಥಮ ದಜ್ಞ ಸಹಾಯಕ ಅರೋಗ್ಯಾರ್ಥಿಕಾರಿ (ಪ್ರಾಚೀಮ) ತ್ವನಿಕಲ್ ರವರ ಕಫೇರಿಯಲ್ಲಿ ಕಾರ್ಯನಿರ್ವಹಿಸಲಾಗಿದೆ.		
3	ಶ್ರೀ ತಿವಣ್ಣ (ದ್ವಿತೀಯ ದಜ್ಞ ಸಹಾಯಕ) ಅರೋಗ್ಯಾರ್ಥಿಕಾರಿ (ಪ್ರಾಚೀಮ) ತ್ವನಿಕಲ್ ರವರ ಕಫೇರಿಯಲ್ಲಿ ಕಾರ್ಯನಿರ್ವಹಿಸಲಾಗಿದೆ.	ಅರೋಗ್ಯಾರ್ಥಿಕಾರಿ (ಪ್ರಾಚೀಮ) ತ್ವನಿಕಲ್ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ. ದಾಸಪ್ಪ ಹೆರಿಗೆ ಆಸ್ತ್ರೆ ಅವರಣ 2ನೇ ಮಹಡಿ, ಎಸ್.ಜೆ.ಬಿ.ಆಸ್ತ್ರೆ, ಬೆಂಗಳೂರು-560002	080- 22975656
4	ಶ್ರೀ ಎಂ.ಜಿ.ನಾಗೇಶ್ (ಜಾಲಕ) ಅರೋಗ್ಯಾರ್ಥಿಕಾರಿ (ಪ್ರಾಚೀಮ) ತ್ವನಿಕಲ್ ರವರ ಕಫೇರಿಯಲ್ಲಿ ಕಾರ್ಯನಿರ್ವಹಿಸಲಾಗಿದೆ.		
5	ಶ್ರೀಮತಿ ರಂಗಪ್ಪ (ಜಾನಾನ) ಅರೋಗ್ಯಾರ್ಥಿಕಾರಿ (ಪ್ರಾಚೀಮ) ತ್ವನಿಕಲ್ ರವರ ಕಫೇರಿಯಲ್ಲಿ ಕಾರ್ಯನಿರ್ವಹಿಸಲಾಗಿದೆ.		
6	ಶ್ರೀ ಎಂ.ಬಿ.ನಾಗೇಶ್ (ಜಾನಾನ) ಅರೋಗ್ಯಾರ್ಥಿಕಾರಿ (ಪ್ರಾಚೀಮ) ತ್ವನಿಕಲ್ ರವರ ಕಫೇರಿಯಲ್ಲಿ ಕಾರ್ಯನಿರ್ವಹಿಸಲಾಗಿದೆ.		

10. ನಿಯಮಾನುಷಾರ ಅಧಿಕಾರಿ ಮತ್ತು ಶಿಬ್ಬಂದಿ ವರ್ಗದವರು ಪಡೆಯುತ್ತಿರುವ ಮಾಸಿಕ ವೇತನದ ವಿವರಗಳು.

ಕ್ರ ಸಂ	ಹೆಸರು ಮತ್ತು ಘಟ್ಟದೆ	ವೇತನ ಶ್ರೇಣಿ	ಮೂಲ ವೇತನ
1	ಡಾ॥ ಕೆ.ಜ.ಮಂಡಪಳ ಅರೋಗ್ಯಾರ್ಥಿಕಾರಿ (ಪ್ರಾಚೀಮ) ತ್ವನಿಕಲ್	20025-28275	30975
2	ಶ್ರೀ ಎನ್.ಅರುಣಾಪ್ತಮಾರ್ ಪ್ರಥಮ ದಜ್ಞ ಸಹಾಯಕ ಅರೋಗ್ಯಾರ್ಥಿಕಾರಿ (ಪ್ರಾಚೀಮ) ತ್ವನಿಕಲ್ ರವರ ಕಫೇರಿಯಲ್ಲಿ ಕಾರ್ಯನಿರ್ವಹಿಸಲಾಗಿದೆ.	7275-13350	7800
3	ಶ್ರೀ ತಿವಣ್ಣ (ದ್ವಿತೀಯ ದಜ್ಞ ಸಹಾಯಕ) ಅರೋಗ್ಯಾರ್ಥಿಕಾರಿ (ಪ್ರಾಚೀಮ) ತ್ವನಿಕಲ್ ರವರ ಕಫೇರಿಯಲ್ಲಿ ಕಾರ್ಯನಿರ್ವಹಿಸಲಾಗಿದೆ.	5800-10500	6000
4	ಶ್ರೀ ಎಂ.ಜಿ.ನಾಗೇಶ್ (ಜಾಲಕ) ಅರೋಗ್ಯಾರ್ಥಿಕಾರಿ (ಪ್ರಾಚೀಮ) ತ್ವನಿಕಲ್ ರವರ ಕಫೇರಿಯಲ್ಲಿ ಕಾರ್ಯನಿರ್ವಹಿಸಲಾಗಿದೆ.	6250-12000	9500
5	ಶ್ರೀಮತಿ ರಂಗಪ್ಪ (ಜಾನಾನ)	5200-8200	7800

	ಆರೋಗ್ಯಾರ್ಥಿಕಾರಿ (ಪಟ್ಟಿಮು) ಕ್ಲೀನಿಕಲ್ ರವರ ಕಬ್ಬೇರಿಯಲ್ಲಿ ಕಾರ್ಯನಿರ್ವಹಿಸಲಾಗಿದೆ.		
6	ಶ್ರೀ ಎಂ.ಎ.ನಾಗೇಶ್ (ಜವಾನ) ಆರೋಗ್ಯಾರ್ಥಿಕಾರಿ (ಪಟ್ಟಿಮು) ಕ್ಲೀನಿಕಲ್ ರವರ ಕಬ್ಬೇರಿಯಲ್ಲಿ ಕಾರ್ಯನಿರ್ವಹಿಸಲಾಗಿದೆ.	4800-7275	4900

11. 2009-10 ನೇ ಯಾವ ಆಯವ್ಯಯದಲ್ಲಿ ಲೇಢಿ ತೀಷ್ಪತ್ರೆಯಡಿಯಲ್ಲಿ ನಿಗದಿ ಪಡಿಕಲಾದ ಅನುಧಾನ ವಿವರಗಳು

ಯಾವುದು ಇಲ್ಲ

12. ಹಂಚಿಕೆ ಮಾಡಲಾದ ಮೊಬಿಲಗನ್‌ನೇಲ್ಲಿಗೊಂಡು ಸಹಾಯಧನ ಕಾರ್ಯಕ್ರಮಗಳ ಜಾರಿಯ ವಿಧಾನವನ್ನು ಮತ್ತು ಅಂತಹ ಕಾರ್ಯಕ್ರಮಗಳ ಫಲಾನುಭವಿಗಳ ವಿವರಗಳು

ಯಾವುದು ಇಲ್ಲ

13. ಅದು ನೀಡಿರುವ ರಿಯಾಲಿಟಿಗಳನ್ನು ಅನುಮತಿ ಪತ್ರಗಳನ್ನು ಅಥವಾ ಅಧಿಕಾರಿ ಪತ್ರಗಳನ್ನು ಪಡೆಯುವುದರ ವಿವರಗಳು

ಯಾವುದು ಇಲ್ಲ

14. ಅದರ ಬಳಿ ಲಭ್ಯವಿರುವ ಅಥವಾ ಅದು ಹೊಂದಿರುವ ವಿಧ್ಯಾನಾನ್ ರೂಪಕ್ಕೆ ಪರಿವರ್ತಿಸುವ ಮಾಹಿತಿಗೆ ಸಂಬಂಧಿಸಿದ ವಿವರಗಳು

ಯಾವುದು ಇಲ್ಲ

15. ಸಾರ್ವಜನಿಕ ಉಪಯೋಗಕ್ಕಾಗಿ ಗ್ರಂಥಾಲಯವನ್ನು ಅಥವಾ ವಾಚಕನಾಲಯವನ್ನು ನಿರ್ವಹಿಸುತ್ತಿದ್ದಲ್ಲಿ ಅದರ ಕೆಲಸದ ಸಮಯವನ್ನೇಲ್ಲಿಗೊಂಡಂತೆ ಮಾಹಿತಿ ಪಡೆಯಲು ಸಾರ್ವಜನಿಕರಿಗೆ ಲಭ್ಯವಿರುವ ಸೌಲಭ್ಯಗಳ ವಿವರಗಳು

ಯಾವುದು ಇಲ್ಲ

16. ಸಾರ್ವಜನಿಕ ಮಾಹಿತಿ ಅಧಿಕಾರಿಗಳ ಹೆಸರುಗಳು, ಪದನಾಮಗಳು ಮತ್ತು ಇತರೆ ವಿವರಗಳು

ಕ್ರ. ಸಂ	ಇಲಾಖೆ / ಕಬ್ಬೇರಿ	ಸಹಾಯಕ ಸಾರ್ವಜನಿಕ ಮಾಹಿತಿ ಅಧಿಕಾರಿ	ಸಾರ್ವಜನಿಕ ಮಾಹಿತಿ ಅಧಿಕಾರಿ	ಮೇಲ್ಮೈನಿ ಪ್ರಾಧಿಕಾರೀ ಅಧಿಕಾರಿ
1	ಆರೋಗ್ಯಾರ್ಥಿಕಾರಿ (ಪಟ್ಟಿಮು) ಕ್ಲೀನಿಕಲ್	ಕಬ್ಬೇರಿ ವೃವಸ್ಥಾಪಕರು	ಆರೋಗ್ಯಾರ್ಥಿಕಾರಿ (ಪಟ್ಟಿಮು) ಕ್ಲೀನಿಕಲ್	ಅಪರ ಆಯುಕ್ತರು (ಪಟ್ಟಿಮು)

17. ನಿಯಮಿಸಬಹುದಾದಂತಹ ಇತರೆ ಮಾಹಿತಿಯನ್ನು ಪ್ರಕಟಿಸ ತಕ್ಷದ್ದು ಮತ್ತು ಆ ತರಹಾಯ ಪ್ರತಿ ವರ್ಷ ಈ ಪ್ರಕಟಣೆಗಳನ್ನು ಅಂದಿನವರೆಗೆ ಪರಿಷ್ಕರಿಸ ತಕ್ಷದ್ದು

ಕಾಲಕಾಲಕ್ಕೆ ಪರಿಷ್ಕರಿಸಲಾಗುವುದು

ಆರೋಗ್ಯ ವೈದ್ಯಕೀಯ ಇಲಾಖೆಗೆ ಸಂಬಂಧಿಸಿದಂತೆ, ಸಾಮಾನ್ಯ ಮಾಹಿತಿಗಳನ್ನು ಪಾಲಿಕೆಯ ವೆಬ್ ಸೈಟ್‌ನಲ್ಲಿ
ಅಳವಡಿಸಲಾಗಿದೆ ಪಾಲಿಕೆ ವೆಬ್ ಸೈಟ್‌ನ ವಿಳಾಸ www.bbmp.gov.in

ಆರೋಗ್ಯಾರ್ಥಿಕಾರಿ (ಪ್ರಶ್ನಿ) ಫೋನ್
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ